

**February 14, 2023**

The Manager Corporate Relationship Department <b>BSE Limited</b> Floor 25, Phiroze Jeejeebhoy Tower Dalal Street, Mumbai-400001	The Manager – Listing Department <b>National Stock Exchange of India Limited</b> Exchange Plaza, 5 <sup>th</sup> Floor Plot No. C/1, G Block, Bandra Kurla Complex, Bandra(E), Mumbai-400051
BSE Scrip Code: <b>532341</b>	NSE Symbol: <b>IZMO</b>

Dear Sir/Madam,

**Subject: Submission of Newspaper Advertisements**

In terms of Regulation 47 of the SEBI (Listing Obligations and Disclosure Requirements) Regulations, 2015 (as amended), we submit herewith copies of the Newspaper Advertisements published in “Financial Express” (English newspaper) and “Vartha Bharati” (Kannada newspaper) on February 14, 2023 with respect to the Unaudited (Standalone and Consolidated) Financial Results of the Company for the quarter and nine months ended December 31, 2022 and the same is also available on the website of the Company, viz., [www.izmoltd.com](http://www.izmoltd.com)

We request you to take the same on record.

Yours faithfully,

for **IZMO Limited**



**Danish Reza**

*Company Secretary and Compliance Officer*

Enc: As Above



**izmo Ltd.**

177/2C, Bilekahalli Industrial Area,  
Bannerghatta Road, Bangalore-560 076, India

[www.izmoltd.com](http://www.izmoltd.com)

CIN: L72200KA1995PLC018734



**SOURCE NATURAL FOODS AND HERBAL SUPPLEMENTS LIMITED**

Regd. Off : 201, Sumeru Towers, II Floor, # 54/46, 39th A Cross, 11th Main Road, Jayanagar 4th T Block, Bangalore – 560 041. Ph: 26087733  
Email: info@source-natural.com, Website: www.source-natural.com  
CIN: L24231KA1995PLC101742

**EXTRACT OF UNAUDITED FINANCIAL RESULTS FOR THE QUARTER AND NINE MONTHS ENDED 31ST DECEMBER, 2022** (Rs. in Lakhs)

PARTICULARS	3 Months ending 31st December, 2022 (Unaudited)	Corresponding 3 Months ended in the previous year 31st December, 2021 (Unaudited)	Nine Months ending 31st December, 2022 (Unaudited)	Corresponding Nine Months ended in the previous year 31st December, 2021 (Unaudited)	Previous Year Ended 31st March, 2022 (Audited)
1 Total income from operations (net)	517.43	406.75	1,295.47	1621.27	2,201.76
2 Net Profit / (Loss) for the period (before Tax, Exceptional and/or Extraordinary items)	31.80	19.31	130.13	198.87	368.15
3 Net Profit / (Loss) for the period before Tax (after Exceptional and/or Extraordinary items)	31.80	19.31	130.13	198.87	368.15
4 Net Profit / (Loss) for the period after tax (after Extraordinary items)	25.40	14.09	101.23	145.17	243.25
5 Total Comprehensive Income for the period (Comprising Profit/ (Loss) for the period (after tax) and other Comprehensive Income (after tax))	25.40	14.09	101.23	145.17	243.25
6 Equity Share Capital	643.69	643.69	643.69	643.69	643.69
7 Reserves (excluding Revaluation Reserve as shown in the Balance Sheet of previous year)	-	-	-	-	-
8 Earnings Per Share (after extraordinary items) (of Rs.10/- each) (not annualized)					
Basic :	0.39	0.22	1.57	2.26	3.78
Diluted:	0.39	0.22	1.57	2.26	3.78

**Note :** The above is an extract of the detailed format of Quarterly/Annual Financial Results filed with the Stock Exchanges under Regulation 33 of the SEBI (Listing and Other Disclosure Requirements) Regulations, 2015. The full format of the Quarterly /Annual Financial Results are available on the Stock Exchange websites (<http://www.bseindia.com/corporates>) and company website (<https://www.source-natural.com/pages/investor-information>).

By Order of the Board  
For **SOURCE NATURAL FOODS AND HERBAL SUPPLEMENTS LIMITED**  
Sd/-

**Arvind Varchaswi N**  
Managing Director  
DIN: 00143713

Place : Bangalore  
Date : 13<sup>th</sup> February, 2023

**Nam Estates Private Limited**

Registered office: No 150, Embassy Point, 1st Floor, Infantry Road, Bangalore-560001  
CIN: U85110KA1995PTC017950  
Website - [www.namestates.in](http://www.namestates.in)

**Statement of results for the quarter ended December 31, 2022**

Sl No	Particulars	(Rs. in Millions, except as otherwise stated)		
		Quarter Ended		Year Ended
		31-12-2022	30-09-2022	31-03-2022
		Unaudited	Unaudited	Audited
1	Total Income from Operations	1306.94	2,246.24	3965.36
2	Net Profit / (Loss) for the period (before Tax, Exceptional and/or Extraordinary items)	(1428.07)	(1,682.62)	(4247.49)
3	Net Profit / (Loss) for the period before Tax, (after Exceptional and/or Extraordinary items)	(1428.07)	(1,682.62)	(4247.49)
4	Net Profit / (Loss) for the period after tax (after Exceptional and/or Extraordinary items)	(1294.21)	(1492.13)	(6094.65)
5	Total Comprehensive Income for the period (Comprising Profit/(Loss) for the period (after tax) and Other Comprehensive Income (after tax))	(1294.21)	(1492.13)	(2126.99)
6	Paid up Equity Share Capital	3998.11	3998.11	3998.11
7	Reserves (excluding Revaluation Reserve)	-	-	-
8	Securities Premium Account	-	-	-
9	Net worth	(349.24)	944.88	3039.78
10	Paid up Debt Capital/ Outstanding Debt	13,090.00	14,450.00	15,000.00
11	Outstanding Redeemable Preference Shares	-	-	-
12	Debt Equity Ratio	(109.01)	41.65	13.90
13	Earnings Per Share (for continuing and discontinued operations) – 1. Basic:	(2.90)	(3.34)	(14.15)
	2. Diluted:	(2.90)	(3.34)	(14.15)
14	Capital Redemption Reserve	NA	NA	NA
15	Debenture Redemption Reserve	NA	NA	NA
16	Debt Service Coverage Ratio	(0.10)	(0.12)	(0.03)
17	Interest Service Coverage Ratio	(0.22)	(0.45)	(0.15)

**Notes to the Financial results:**

1) The above is an extract of the detailed format of quarterly financial results filed with the Stock Exchanges under Regulation 52 of the SEBI (Listing and Other Disclosure Requirements) Regulations 2015. The full format of the quarterly results are available on the websites of the stock exchange(s).  
2) For the items referred in sub-clauses (a), (b), (d) and (e) of the Regulation 52 (4) of the SEBI (Listing and Other Disclosure Requirements) Regulations, 2015, the pertinent disclosures have been made to the Stock Exchange(s).

For and on behalf of the Board of Directors

Sd/-  
**P R Ramakrishnan, Director**  
DIN:00055416

Place : Bengaluru  
Date : 13.02.2023

**BANDARAM PHARMA PACKTECH LIMITED**

(Formerly Known as Shiva Medicare Limited) 601, 5th Floor, Oxford Towers, Opp to Leela Palace Hotel, Old Airport Road, Kodihalli Bangalore- 560008, Karnataka. CIN: L93090KA1993PLC159827

**NOTICE OF EXTRA ORDINARY GENERAL MEETING, REMOTE E-VOTING INFORMATION**

- Notice is hereby given that the 1st Extra-Ordinary General Meeting (EGM) for the FY 2022-23 of the Company will be held on Tuesday, the 7<sup>th</sup> day of March, 2023 at 11:00 A.M. through Video Conferencing and Other Audio-Visual Means (VC) to transact the business as set out in the Notice of the EGM.
- The EGM is being convened through VC/OAVM in compliance with the applicable provisions of the Companies Act, 2013 read with MCA General Circular No. 02/2021 dated January 13, 2021 read with Circular No. 11/2022 dated December 28, 2022, 20/2020 dated May 05, 2020 in conjunction with Circular No. 14/2020 dated April 08, 2020 and Circular No. 17/2020 dated April 13, 2020, 22/2020 dated June 15, 2020, 33/2020 dated September 28, 2020, 39/2020 dated December 31, 2020, 10/2021 dated June 23, 2021 and 20/2021 dated December 08, 2021 (collectively referred to as "MCA Circulars") and SEBI Circular No. SEBI/HO/CFD/CMD1/CIR/P/2020/73 dated May 12, 2020 and SEBI/HO/CFD/CMD2/CIR/P/2021/11 dated January 15, 2021, respectively. Physical attendance of the members is not required for the EGM. Members desirous of attending the EGM through VC/OAVM may attend the EGM by following the procedure prescribed in the EGM Notice.
- In terms of the aforesaid circulars, electronic copies of the Notice of the EGM have been sent to all the shareholders whose e-mail ids are registered with the Company, Registrar & Share Transfer Agent/Depository Participants and process has been completed on 13.02.2023. Hence, no physical copy of the EGM Notice has been dispatched. These documents are also available on the website of the Company [www.bandaram.com](http://www.bandaram.com) and can also be accessed from the website of the stock exchange i.e. BSE Limited at [www.bseindia.com](http://www.bseindia.com).
- Shareholders will be provided with a facility to attend the EGM through VC/OAVM through the CDSL e-Voting systems. Shareholders may access the same at <https://www.evotingindia.com> under shareholders' members login by using the remote e-voting credentials. The link for VC/OAVM will be available in shareholders members' login where the EVSN of Company will be displayed.
- As required under section 108 of the Companies Act, 2013 read with Rule 20 of the Companies (Management and Administration) Rules, 2014, as amended from time to time, the Company has engaged the services of Central Depository Services (India) Limited to provide e-voting facility to the shareholders of the Company. Members holding shares in dematerialized form as on the cut-off date i.e., 26.02.2023 may cast their votes electronically on the business as set forth in the Notice of the EGM through the electronic voting systems of CDSL (remote e-voting).
- Members are hereby informed that:
  - The business set forth in the Notice of the EGM may be transacted through remote e-voting systems at the EGM.
  - The remote e-voting shall commence on 04.03.2023 (9.00AM IST) and shall end on 06.03.2023 (5.00PM IST). Members may note that once the votes are cast on a resolution, the members shall not be allowed to change it subsequently.
  - The cut-off date for determining the eligibility to vote by remote e-voting systems at the EGM shall be 28.02.2023.
  - Remote e-voting module will be disabled after 5.00 PM IST on 06.03.2023.
  - Any person who acquires shares of the Company and becomes a Member of the Company after sending of the Notice and holding shares as of the cut-off date, may obtain the login ID and password by sending request at company RTA i.e. Cameo Corporate Services Limited. However, if he/ she is already registered with CDSL for remote e-voting then he/ she can use his/her existing users ID and password for casting the vote.
  - The facility for e-voting will also be made available during the EGM and those members present in the EGM through VC facility and have not cast their vote on the resolution through remote e-voting and/or otherwise not barred from doing so shall be eligible to vote through the e-voting systems at the EGM. The members who have cast their votes by remote e-voting prior to the EGM may also attend the EGM but shall not be entitled to cast their votes again.
  - The manner of voting remotely for members holding shares in dematerialized mode and members who have not registered their e-mail addresses is provided in the Notice of the EGM.
  - Members who have not registered their e-mail addresses with respective depository participants are requested to update their e-mail addresses with Company's Registrar and share Transfer Agent, Cameo Corporate Services to receive copies of EGM Notice, instruction for remote e-voting and instruction for participation on the EGM through VC.
  - In case you have any queries or issues regarding e-voting, you may refer to the frequently asked Question ("FAQS") and e-voting manual available at [www.evotingindia.com](http://www.evotingindia.com), under help section or write an email to [helpdesk.evoting@cdslindia.com](mailto:helpdesk.evoting@cdslindia.com) or call 040-27638111, 27634445 or contact Mr. B. Deepak Reddy, Managing Director at 601, 5th Floor, Oxford Towers, Opp to Leela Palace Hotel, Old Airport Road, Kodihalli Bangalore- 560008, Karnataka, email id: [infoshivamedicare@gmail.com](mailto:infoshivamedicare@gmail.com) and [info.bandaram@gmail.com](mailto:info.bandaram@gmail.com), Ph: 9886531601.
- The Board of Directors of the Company has appointed M/s. Vivek Surana & Associates, Practicing Company Secretaries as the Scrutinizer to scrutinize the e-voting process and voting at the EGM in a fair and transparent manner. The results declared along with the Scrutinizer's report shall be communicated to the stock exchange and will also be displayed on the Company website [www.bandaram.com](http://www.bandaram.com) within 48 hours from the conclusion of EGM.  
For Bandaram Pharma Packtech Limited (Formerly Known as Shiva Medicare Limited) Sd/-  
**B. Muniratnam Reddy**  
Chairman  
DIN: 09487708

Place: Bengaluru  
Date : 13-02-2023

**BANK OF BARODA**

Regional Office, Makam Towers, Vivekananda Road, Ashok Nagar, Mandya

**E-AUCTION SALE NOTICE**

E-auction sale notice for sale of immovable assets under the Securitisation and Reconstruction of Financial Assets and Enforcement Security Interest Act 2002, read with proviso to Rule 6(2) & rule 8(6) of the Security Interest (Enforcement) Rules 2002.

Notice is hereby given to public in general and in particular to the Borrowers and Guarantors that the below described immovable property mortgaged/charged to the secured creditor, possession of which has been taken by the Authorised Officer of Bank of Baroda, Secured Creditor, will be sold on as is where is "As is what is basis" and Whatever there is" (except movable item) for the recovery of below mentioned accounts. The details of Borrowers/Guarantors Secured Asset/s Due/s Reserve Price/Auction date, time, EMD and Bid increase amount are mentioned below.

**Branch: NAGAMANGALA**  
Name Address of Borrower: 1. Mr. Manjunatha S S/o Sharanagowda, 2. Mrs. Soubhagya W/o Sharanagowda, 3. Mr. Sharane Gowda S/o Late Mallana Gowda, all are residing at Mulukatte Village, Near T B Extn., Nagamangala, Mandya District-571432.  
**Description of the Immovable Property:** Registered equitable mortgage by deposit of title deeds of land and building at Mulukatte village, Nagamangala town and taluk, Mandya district. All that piece and parcel of property bearing no. 300/265/241/1 and E property no. 152100502101120169, Assessment no. 80/300, measuring East to West -11.8872 Mtrs and North to South-15.24 Mtrs. Consisting of duplex RCC house extent of 77.76 Sq. Mtrs. **Bounded: On the North by:** Property of N R Mahesh, **On the South by:** Site of Shivaramu, **On the East by:** 6 ft Road, **On the West by:** Site of Hucheerappa

<b>Balance Outstanding As on 17.02.2022</b>	A/c No: 73090600001107 A/c No: 73090400000010	Rs. 29,83,476.55/- Rs. 9,39,567.83/-
<b>Date, Time &amp; Portal For Auction (With Unlimited Extension Of Five Minutes Duration On Each Bid) And Bid Increment Amount.</b>	<b>Date: 28.02.2023 Time: 10 AM to 06 PM</b> <b>Bid increment: Rs 20,000 /-</b> <a href="http://www.mstcecommerce.com/auctionhome/ibapi/index.jsp">www.mstcecommerce.com/auctionhome/ibapi/index.jsp</a>	
<b>Reserve Price and Earnest Money Deposit (EMD) Amount</b>	Reserve Price: Rs. 42,64,650/- (Rupees Forty Two Lakhs Sixty Four Thousand Six Hundred Fifty only) EMD: Rs. 4,26,465/-	
<b>Last Date And Time Of Receipt of EMD and Bank A/C Details With Ifsc For Transfer Of EMD</b>	Please see the terms and conditions through the below mentioned link	
For details terms and conditions of sale, Please refer to the link provided in <a href="https://www.bankofbaroda.in/e-auction.htm">https://www.bankofbaroda.in/e-auction.htm</a> and <a href="https://ibapi.in">https://ibapi.in</a> , and may also contact the authorized officer on 08232-220199		
<b>Place: Mandya</b>	<b>Authorised Officer,</b>	<b>PROPERTY ID: BARB07309</b>
<b>Date: 10.02.2023</b>		<b>Regional Office, Mandya</b>

**mysore petro chemicals limited**

Regd. Office: D-4, Jyothi Complex, 134/1, Infantry Road, Bengaluru - 560 001 Tel: 080-22868372  
Email: [mpcl@mysorepetro.com](mailto:mpcl@mysorepetro.com) Website: [www.mysorepetro.com](http://www.mysorepetro.com)

**EXTRACT OF CONSOLIDATED FINANCIAL RESULTS FOR THE QUARTER AND NINE MONTHS ENDED 31<sup>ST</sup> DECEMBER, 2022**

Sr. No.	Particulars	(₹ in lakhs)		
		Quarter Ended		Nine Months Ended
		31-12-2022	31-12-2021	31-12-2022
		Unaudited	Unaudited	
1	Total Income from Operations	540.91	986.05	1624.37
2	Net profit (before tax, exceptional and extraordinary items)	141.90	252.78	51.83
3	Net profit before tax (after exceptional and extraordinary items)	479.16	1,236.51	2193.38
4	Net profit after tax (after exceptional and extraordinary items)	389.81	974.25	1734.83
5	Total Comprehensive Income for the period	388.11	974.55	1729.55
6	Equity Share Capital (Face value of ₹ 10/- each)			658.76
7	Reserves			18,798.29
8	Basic & Diluted EPS in ₹ (Not Annualised)	5.92	14.80	26.35

**Notes :**

a. Standalone financial information of the Company are as under:

Sr. No.	Particulars	(₹ in lakhs)		
		Quarter Ended		Nine Months Ended
		31-12-2022	31-12-2021	31-12-2022
		Unaudited	Unaudited	
1	Total Income from Operations	540.91	986.05	2031.87
2	Profit before tax	141.90	252.78	459.33
3	Profit after tax	136.98	238.10	415.11

b. The above results were reviewed by the Audit Committee and thereafter approved and taken on record by the Board of Directors at their meeting held on 13<sup>th</sup> February, 2023.  
c. The above is an extract of the detailed format of the financial results filed with the stock exchange under Regulation 33 of the SEBI (Listing Obligations and Disclosure Requirements) Regulations, 2015. The full format of the financial results for the quarter ended 31<sup>st</sup> December, 2022 are available on the website of the Stock Exchange [www.bseindia.com](http://www.bseindia.com) and also on the Company's website [www.mysorepetro.com](http://www.mysorepetro.com).

By order of the Board  
For Mysore Petro Chemicals Limited  
Sd/-

**M M Dhanuka**  
Managing Director  
DIN 00193456

Place : Mumbai  
Date : 13<sup>th</sup> February, 2023

**izmoltd.**  
Driving Profits

Net Profit Up 17%\*

Operating Revenue Up 16%\*

**Un-audited Financial Results for the Quarter ended 31<sup>st</sup> Dec. 2022****Statement of Consolidated Un-audited Financial Results for the Quarter 31-12-2022**

Sl. No.	Particulars	(Rs. in Lakhs)							
		Quarter Ended			Nine Months Ended		Year Ended		
		Un-Audited 30.09.2022	Un-Audited 31.12.2021	Audited 31.12.2021	Un-Audited 31.12.2022	Audited 31.03.2022	Audited 31.03.2022	Audited 31.03.2022	Audited 31.03.2021
1	Revenue from Operations	3,974.16	3,567.57	3,522.16	11,016.61	9,463.47	13,243.12	11,614.31	
2	Other Income	39.02	108.08	239.72	317.95	410.37	550.23	2,279.81	
3	Total Income	4,013.18	3,675.65	3,761.88	11,334.56	9,873.84	13,793.35	13,894.12	
4	Profit/(Loss) for the period	653.22	309.27	628.11	1,172.36	1,001.19	1,603.78	2,665.86	
5	Total other Comprehensive Income	-	-	-	-	-	(3.38)	(2.51)	
6	Total Comprehensive Income for the Period	653.22	309.27	628.11	1,172.36	1,001.19	1,600.40	2,663.35	
7	Paid-up Equity Share Capital (Face value Rs.10/- per share)	1,339.16	1,339.16	1,335.89	1,339.16	1,335.89	1,335.89	1,319.17	
8	Reserves	25,085.93	24,425.87	23,301.29	25,085.93	23,301.29	23,895.18	22,235.32	
9	Earnings Per Share (Face of share at Rs.10/- each)(not Annualised)								
(a)	Basic	4.88	2.31	4.70	8.78	7.53	12.04	20.38	
(b)	Diluted	4.88	2.31	4.70	8.78	7.53	12.04	20.38	

See accompanying notes to the Financial Results.

The above is an extract of the detailed format of Financial Results for the Q3 ended 31.12.2022 filed with Stock Exchanges under Regulation 33 of the SEBI (Listing Obligations and Disclosures Requirements) Regulation, 2015. The complete format of Financial Results is available on the Stock Exchange websites at [www.bseindia.com](http://www.bseindia.com), [www.nseindia.com](http://www.nseindia.com) and also on Company's website at [www.izmoltd.com](http://www.izmoltd.com).

**Notes:**

- The above un-audited Financial results for Q3 & 9 months ended 31<sup>st</sup> December, 2022 have been reviewed by the Audit Committee and approved by the Board of Directors at its meeting held on 13-02-2023.
- Limited Review of the above results has been carried out by the Auditors.
- Investors Grievances during the quarter: Received - Nil, Attended - Nil, Pending - Nil.
- The company has added 30 new clients in Europe including PSA Automobile SA, Auto Guadeloupe Development (AGI) and Carpro.
- In the US market, the company added 123 new clients including Higher Gear Media and Autolist Inc. This has been one of the best quarters for client additions for the Frog Data suite of products.
- The Company has collected around US\$ 92K (Rs. 74 lakhs) from 3 companies towards image copyright infringement charges during FY. This is part of the other income. This is a result of legal action taken by the company against several large international media companies using izmo's automotive images illegally.
- Employee benefit expenses for the Nine months ended 31.12.2022 includes Rs. 18.39 lakhs (PY same period: Rs. 59.45 lakhs) expenses recognised on account of Stock option offered to employees under ESOP Schemes, recognised over the vesting period. As a result of this, profit is reduced to this extent.
- Previous period figures have been re-grouped/reclassified wherever necessary to conform to the current period presentation.
- The Company operates in one reportable segment only.

\* Over same period of PY, at consolidated level.

**Statement of Standalone Un-audited Financial Results for the Quarter ended 31-12-2022**

Sl. No.	Particulars	(Rs. in Lakhs)							
		Quarter Ended			Nine Months Ended		Year Ended		
		Un-Audited 31.12.2022	Un-Audited 30.09.2022	Audited 31.12.2021	Un-Audited 31.12.2022	Audited 31.03.2021	Audited 31.03.2022	Audited 31.03.2021	
1	Revenue from Operations	827.48	870.71	782.61	2,541.55	2,076.94	2,979.31	2,730.72	
2	Other Income	23.18	20.04	17.22	66.07	97.66	116.32	123.06	
3	Total Income	850.66	890.75	799.83	2,607.62	2,174.60	3,095.63	2,853.78	
4	Profit/(Loss) for the period	5.64	5.09	19.06	16.18	(55.55)	10.11	7.93	
5	Total other Comprehensive Income	-	-	-	-	-	(3.38)	(2.51)	
6	Total Comprehensive Income for the Period	5.64	5.09	19.06	16				

